



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

| | | |
|-----------------------|--|--------------------|
| ಭಾಗ - ೩ Part - III | ಬೆಂಗಳೂರು, ಸೋಮವಾರ, ೦೨, ಮೇ, ೨೦೨೨(ವೈಶಾಖ, ೧೨, ಶಕವರ್ಷ, ೧೯೪೪) BENGALURU, MONDAY, 02, MAY, 2022 (VAISHAKHA, 12, SHAKAVARSHA, 1944) | ನಂ. ೨೫೯ No. 259 |
|-----------------------|--|--------------------|

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು

ಪ್ರಪತ್ರ-1

ಅಧಿಸೂಚನೆ

ಸಂಖ್ಯೆ: ಚುನಾ:(ಟಿ.ಎಂ.ಸಿ):ಸಿಆರ್/03/2022-23

ದಿನಾಂಕ:02-05-2022

(1) ಕರ್ನಾಟಕ ಪೌರ ನಿಗಮಗಳ (ಚುನಾವಣೆ) ನಿಯಮಗಳು, 1979 ನಿಯಮ 10 ಮತ್ತು ಕರ್ನಾಟಕ ಪೌರಸಭೆಗಳ (ಕೌನ್ಸಿಲರುಗಳ ಚುನಾವಣೆ) ನಿಯಮಗಳು, 1977ರ ನಿಯಮ 8ರ ಪ್ರಕಾರ ಬೆಂಗಳೂರು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಖಾಲಿ ಸ್ಥಾನಗಳಿಗೆ ಉಪ ಚುನಾವಣೆಯನ್ನು ನಡೆಸಿ ಸದಸ್ಯರುಗಳ ಸ್ಥಾನಗಳನ್ನು ತುಂಬಲು;

(2) ಬೆಂಗಳೂರು ಜಿಲ್ಲೆಯ, ಆನೇಕಲ್ ಪುರಸಭೆಯ ವಾರ್ಡ್ ಸಂಖ್ಯೆ 14, 16 ಹಾಗೂ 17 ರಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಖಾಲಿ ಸ್ಥಾನಗಳಿಗೆ ಉಪ ಚುನಾವಣೆ ನಡೆಸಬೇಕಾಗಿರುತ್ತದೆ.

ಆದುದರಿಂದ ಕರ್ನಾಟಕ ಪೌರಸಭೆಗಳ ನಿಯಮಗಳು, 1964 ರನ್ವಯ ಬೆಂಗಳೂರು (ನಗರ) ಜಿಲ್ಲೆಯ, ಜಿಲ್ಲಾಧಿಕಾರಿಯಾದ ಜಿ.ಮಂಜುನಾಥ್ ಭಾ.ಆ.ಸೇ., ಎಂಬ ಹೆಸರಿನ ನಾನು, ಆನೇಕಲ್ ಪುರಸಭೆಯ ವಾರ್ಡ್ ಸಂಖ್ಯೆ 14, 16 ಹಾಗೂ 17 ರಲ್ಲಿ ಉಪ ಚುನಾವಣೆ ನಡೆಸಲು ಈ ಕೆಳಕಂಡ ಕಾರ್ಯಕ್ರಮ ವೇಳಾಪಟ್ಟಿಯನ್ನು ನಿಗದಿಪಡಿಸುತ್ತೇನೆ.

| ಕ್ರ.ಸಂ. | ವಿವರ | ಚುನಾವಣಾ ದಿನಾಂಕಗಳು |
|---------|---|---------------------------------|
| 1. | ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕ ಮತ್ತು ದಿನ | ದಿನಾಂಕ: 02-05-2022 [ಸೋಮವಾರ] |
| 2. | ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ | ದಿನಾಂಕ: 09-05-2022 [ಸೋಮವಾರ] |
| 3. | ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ | ದಿನಾಂಕ:10-05-2022 [ಮಂಗಳವಾರ] |
| 4. | ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ | ದಿನಾಂಕ:12-05-2022 [ಗುರುವಾರ] |
| 5. | ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಮತದಾನದ ಸಮಯ ಬೆಳಿಗ್ಗೆ 7.00 ರಿಂದ ಸಾಯಂಕಾಲ 5.00 ಗಂಟೆಯವರೆಗೆ) | ದಿನಾಂಕ:20-05-2022 [ಶುಕ್ರವಾರ] |

| | | |
|----|--|--|
| 6. | ಮರು ಮತದಾನ ಇದ್ದಲ್ಲಿ ಮತದಾನದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆವರೆಗೆ) | ದಿನಾಂಕ:21-05-2022 [ಶನಿವಾರ] |
| 7. | ಮತಗಳ ಎಣಿಕೆ ದಿನಾಂಕ ಮತ್ತು ದಿನ (ಬೆಳಿಗ್ಗೆ 8.00 ಗಂಟೆಯಿಂದ-ತಾಲ್ಲೂಕು ಕೇಂದ್ರಗಳಲ್ಲಿ) | ದಿನಾಂಕ:22-05-2022 [ಭಾನುವಾರ] ಬೆಳಿಗ್ಗೆ 8.00 ಗಂಟೆಯಿಂದ |
| 8. | ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ | ದಿನಾಂಕ: 22-05-2022 [ಭಾನುವಾರ] |

[ಜಿ.ಮಂಜುನಾಥ್]
ಜಿಲ್ಲಾಧಿಕಾರಿಗಳು ಹಾಗೂ
ಜಿಲ್ಲಾ ಚುನಾವಣಾಧಿಕಾರಿಗಳು
ಬೆಂಗಳೂರು ಜಿಲ್ಲೆ, ಬೆಂಗಳೂರು

ಅನುಬಂಧ-1

ಅಧಿಸೂಚನೆ ಸಂಖ್ಯೆ: ಚುನಾವಣೆ/ಸಿಆರ್/13/2018-19, ದಿನಾಂಕ:19-06-2019

ಆನೇಕಲ್ ಪುರಸಭೆ

| ಕ್ರಮ ಸಂಖ್ಯೆ | ವಾರ್ಡ್ ಸಂಖ್ಯೆ | ನಿಗದಿಪಡಿಸಲಾದ ಮೀಸಲಾತಿ |
|-------------|---------------|------------------------|
| 1 | 14 | ಸಾಮಾನ್ಯ ಮಹಿಳೆ |
| 2 | 16 | ಹಿಂದುಳಿದ ವರ್ಗ(ಎ) ಮಹಿಳೆ |
| 3 | 17 | ಸಾಮಾನ್ಯ |

ಜಿಲ್ಲಾಧಿಕಾರಿಗಳು ಹಾಗೂ
ಜಿಲ್ಲಾ ಚುನಾವಣಾಧಿಕಾರಿಗಳು
ಬೆಂಗಳೂರು ಜಿಲ್ಲೆ, ಬೆಂಗಳೂರು